



THE HINDU TEMPLE SOCIETY OF NORTH AMERICA

Śri Mahā Vallabha Ganapati Devasthānam

Prayer to Devi Śri Mahālakshmi

{Sloka # 18 from Śri Kanakadhāra Stotram}



सरसिजनिलये सरोजहस्ते धवलतरांशुकगन्धमाल्यशोभे ।  
भगवति हरिवल्लभे मनोज्ञे त्रिभुवनभूतिकरी प्रसीद मह्यम् ॥

सरसिजनिलयै सरोजहस्तै धवलतरांशुकगन्धमाल्यशोभै ।  
भगवति हरिवल्लभै मनोज्ञै त्रिभुवनभूतिकरी प्रसीद मह्यम् ॥

सरसिजनिलयै सरोजहस्तै धवलतरांशुकगन्धमाल्यशोभै ।  
भगवति हरिवल्लभै मनोज्ञै त्रिभुवनभूतिकरी प्रसीद मह्यम् ॥

ஸரஸிஜநிலயெ ஸரோஜஹஸ்தெ டவலதராங்குகாந்தமால்யஸோபை ।  
ஹவதி ஹரிவல்லபை மனோஜ்ஞை த்ரிபுவநபூதிகரீ ப்ரசீத மஹ்யம் ॥

ஸரஸிஜநிலயெ ஸரோஜஹஸ்தெ டவலதராங்குகாந்தமால்யஸோபை ।  
ஹவதி ஹரிவல்லபை மனோஜ்ஞை த்ரிபுவநபூதிகரீ ப்ரசீத மஹ்யம் ॥

ஸரஸிஜநிலயெ ஸரோஜஹஸ்தெ தவலதராங்குகாந்தமால்யஸோபை ।  
ஹவதி ஹரிவல்லபை மனோஜ்ஞை த்ரிபுவநபூதிகரீ ப்ரசீத மஹ்யம் ॥

sarasijanilayē sarōjahastē dhavalatarāmsukagandhamālyaśōbhē ।  
bhagavati harivallabhē manōjñē tribhuvanabhūtikarī prasīda mahyam ॥

### Notes & Meaning

{Kanakadhāra Stotram is a hymn on Goddess Śri Mahālakshmi composed by revered Hindu philosopher Śri Ādiśankara to seek the fortune for deprived and victims}. Salutations to mother Śri Mahālakshmi, who abides in lotus, holds lotus in Her hands, whose attire is in dazzling white color, adorned with most fragrant flower garland, radiates a divine aura. O Goddess! you are dearer than the dearest of Śri Hari and most captivating, you are the source of wellbeing and prosperity of all the three worlds. O mother! please be gracious to me.